



ಕರ್ನಾಟಕ ಸರ್ಕಾರ
(ವಾಣಿಜ್ಯ ತೆರಿಗೆ ಇಲಾಖೆ)



ಸಂಖ್ಯೆ: ವಾತೆಅಆ(ಲೆಕ್ಕಪರಿಶೋಧನೆ)/ಪಿಎ/ಸಿಆರ್-83/2018-19.

ವಾಣಿಜ್ಯ ತೆರಿಗೆಗಳ ಆಯುಕ್ತರ ಕಛೇರಿ,
ವಾಣಿಜ್ಯ ತೆರಿಗೆ ಕಾರ್ಯಾಲಯ, ಗಾಂಧಿನಗರ,
ಬೆಂಗಳೂರು, ದಿನಾಂಕ 18.12.2018.

ವಾಣಿಜ್ಯ ತೆರಿಗೆಗಳ ಆಯುಕ್ತರು, ಕರ್ನಾಟಕ, ಬೆಂಗಳೂರು ಇವರ ನಡಾವಳಿಗಳು

ಪ್ರಸ್ತುತ : ಎಂ.ಎಸ್. ಶ್ರೀಕರ್, ಭಾ.ಆ.ಸೇ.,
ವಾಣಿಜ್ಯ ತೆರಿಗೆಗಳ ಆಯುಕ್ತರು,
ಕರ್ನಾಟಕ, ಬೆಂಗಳೂರು

ವಿಷಯ : ಸರ್ಕಾರವು ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸ್ಥಾಪಿಸಿರುವ 'ಗೌಪ್ಯ ಸೇವಾ ನಿಧಿ'
ಯನ್ನು ಕಾರ್ಯಗತಗೊಳಿಸಲು ಮಾರ್ಗಸೂಚಿಗಳು.

ಉಲ್ಲೇಖ : ಸರ್ಕಾರದ ಆದೇಶ ಸಂಖ್ಯೆ : ಆಇ 114 ವಾತೆಇ 2018, ದಿನಾಂಕ : 22.11.2018.

ಪ್ರಸ್ತಾವನೆ :

ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ಮತ್ತು ಜಾಗೃತಿ ವಿಭಾಗಗಳಲ್ಲಿ ಜಾರಿ ಮತ್ತು ಜಾಗೃತಿ ಕಾರ್ಯಗಳನ್ನು ನಿರ್ವಹಿಸುವ ಸಮಯದಲ್ಲಿ ಅನೀರಿಕ್ಷಿತವಾಗಿ ಉದ್ಭವಿಸುವ ವೆಚ್ಚಗಳಾದ ಪ್ರಯಾಣ ವೆಚ್ಚ, ಲೇಖನ ಸಾಮಗ್ರಿಗಳ ಖರೀದಿ, ಖಾಸಗಿ ವಾಹನಗಳನ್ನು ಬಾಡಿಗೆಯ ಮೇಲೆ ಪಡೆಯಲು ಹಾಗೂ ಇತರೆ ಸಂಬಂಧಿತ ವೆಚ್ಚಗಳನ್ನು ಭರಿಸಲು ಹಾಗೂ ತೆರಿಗೆ ವಂಚನೆಯ ಬಗ್ಗೆ ಸುಳಿವು ನೀಡುವ ಮಾಹಿತಿದಾರರಿಗೆ ಬಹುಮಾನ ನೀಡಲು ತಗಲುವ ವೆಚ್ಚವನ್ನು ಭರಿಸಲು ಸರ್ಕಾರವು ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ 'ಗೌಪ್ಯ ಸೇವಾ ನಿಧಿ'(Secret Services Fund) ಯನ್ನು ಉಲ್ಲೇಖಿತ ಆದೇಶದ ಮೂಲಕ ಸ್ಥಾಪಿಸಿರುತ್ತದೆ.

ಮುಂದುವರೆದು, ಈ ನಿಧಿಯಿಂದ ವೆಚ್ಚ ಮಾಡುವುದನ್ನು ಕಾರ್ಯಗತಗೊಳಿಸಲು ಹಾಗೂ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಲು ಸಹಕಾರಿಯಾಗುವಂತೆ ಜಾರಿ ಮತ್ತು ಜಾಗೃತಿ ವಿಭಾಗಗಳಿಗೆ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವ ಮಾಹಿತಿದಾರರಿಗೆ ಬಹುಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ವಿಶ್ವತವಾದ ಮಾರ್ಗಸೂಚಿಗಳನ್ನೂ ಸಹ ನೀಡಿರುತ್ತದೆ. ಸರ್ಕಾರವು 2018-19ರ ಆರ್ಥಿಕ ವರ್ಷದಲ್ಲಿ ಈ ಉದ್ದೇಶಕ್ಕಾಗಿ ರೂ.15,00,000-00 ಗಳನ್ನು ಒದಗಿಸಲು ವಾಣಿಜ್ಯ ತೆರಿಗೆಗಳ ಆಯುಕ್ತರಿಗೆ ಅಧಿಕಾರ ನೀಡಿರುತ್ತದೆ. ಈ ರೀತಿ ಸರ್ಕಾರವು ಅಧಿಕಾರ ನೀಡಿರುವ ಮೊತ್ತವನ್ನು ಸಂಬಂಧಿಸಿದ ಜಾರಿ ಮತ್ತು ಜಾಗೃತಿ ವಿಭಾಗಗಳ ಅಪರ ಆಯುಕ್ತರು ಮತ್ತು ಜಂಟಿ ಆಯುಕ್ತರುಗಳಿಗೆ ಹಂಚಿಕೆ ಮಾಡಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಕಾರ್ಯನಿರ್ವಹಣಾ ಮಾರ್ಗಸೂಚಿಗಳನ್ನು ಹಾಗೂ ಕಾರ್ಯವಿಧಾನಗಳನ್ನು ನಿಗದಿಪಡಿಸಿ, ಸರ್ಕಾರದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚನೆಗಳನ್ನು ನೀಡಬೇಕಾಗಿರುತ್ತದೆ. ಆದ್ದರಿಂದ, ಈ ಕೆಳಗಿನ ಆದೇಶವನ್ನು ಹೊರಡಿಸಲಾಗಿದೆ.

ಅ. 'ಗೌಪ್ಯ ಸೇವಾ ನಿಧಿ' (Secret Services Fund) ಯನ್ನು ನಿರ್ವಹಿಸುವ ಕಾರ್ಯವಿಧಾನ :

1. ಸರ್ಕಾರದ ಉಲ್ಲೇಖಿತ ಆದೇಶದನ್ವಯ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಜಾರಿ ಮತ್ತು ಜಾಗೃತಿ ಚಟುವಟಿಕೆಗಳನ್ನು ನಡೆಸುವ ಸಮಯದಲ್ಲಿ ಅನಿರೀಕ್ಷಿತವಾಗಿ ಉದ್ಭವಿಸುವ ವೆಚ್ಚಗಳಾದ ಪ್ರಯಾಣ ವೆಚ್ಚ, ಲೇಖನ ಸಾಮಗ್ರಿಗಳ ಖರೀದಿ, ಖಾಸಗಿ ವಾಹನಗಳನ್ನು ಬಾಡಿಗೆಯ ಮೇಲೆ ಪಡೆಯಲು ಮತ್ತು ಇತರೆ ಸಂಬಂಧಿತ ವೆಚ್ಚಗಳನ್ನು ಭರಿಸಲು ಹಾಗೂ ತೆರಿಗೆ ವಂಚನೆಯ ಸುಳಿವು ನೀಡುವ ಮಾಹಿತಿದಾರರಿಗೆ ಬಹುಮಾನ ನೀಡುವ ವೆಚ್ಚವನ್ನು ಭರಿಸಲು 'ಗೌಪ್ಯ ಸೇವಾ ನಿಧಿ' (Secret Services Fund) ಯನ್ನು ಕಾರ್ಯಗತಗೊಳಿಸಲಾಗಿದೆ.
2. 'ಗೌಪ್ಯ ಸೇವಾ ನಿಧಿ' ಯನ್ನು ಜಾರಿ ಮತ್ತು ಜಾಗೃತಿ ವಿಭಾಗಗಳ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು / ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರುಗಳ ಸುಪರ್ದಿಯಲ್ಲಿ ಇರಿಸಲಾಗುವುದು (ಇನ್ನು ಮುಂದೆ ಇಲ್ಲಿ 'ಜಾರಿಗೊಳಿಸುವ ಪ್ರಾಧಿಕಾರ'ಗಳೆಂದು ಉಲ್ಲೇಖಿಸಲಾಗುವುದು).
3. 'ಗೌಪ್ಯ ಸೇವಾ ನಿಧಿ'ಗಾಗಿ ಜಾರಿಗೊಳಿಸುವ ಪ್ರಾಧಿಕಾರಗಳು ತಮ್ಮ ಕಛೇರಿಯ ಟ್ಯಾನ್ (TAN) ಅನ್ನು ಉಪಯೋಗಿಸಿ, ಕಛೇರಿಯ ಅಧಿಕೃತ ಹೆಸರಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಒಂದು ಜಂಟಿ ಉಳಿತಾಯ ಖಾತೆಯನ್ನು ತೆರೆಯತಕ್ಕದ್ದು. ಈ ಜಂಟಿ ಉಳಿತಾಯ ಖಾತೆಯನ್ನು ತಮ್ಮ ವಿಭಾಗದ ಕೇಂದ್ರಸ್ಥಾನದಲ್ಲಿ ತೆರೆಯತಕ್ಕದ್ದು ಹಾಗೂ ಈ ಖಾತೆಗೆ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಜಾರಿ), ದಕ್ಷಿಣ ವಲಯ, ಬೆಂಗಳೂರು ಕಛೇರಿಯ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಕೇಂದ್ರ ಕಛೇರಿ) ಅಥವಾ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ / ಜಾಗೃತಿ) ಕಛೇರಿಗಳ ವಾಣಿಜ್ಯ ತೆರಿಗೆ ಅಧಿಕಾರಿ (ಪತ್ರಾಂಕಿತ ವ್ಯವಸ್ಥಾಪಕರು) ಅಥವಾ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು ಎರಡನೇ ಸಹಿ ಮಾಡುವ ಅಧಿಕಾರಿಯಾಗಿರುತ್ತಾರೆ. ಈ ಎರಡನೇ ಸಹಿ ಮಾಡುವ ಅಧಿಕಾರಿಯನ್ನು ಸಂಬಂಧಿಸಿದ ಜಾರಿ ಅಥವಾ ಜಾಗೃತಿ ವಿಭಾಗಗಳ ಜಂಟಿ ಆಯುಕ್ತರುಗಳು ನಿರ್ಧರಿಸಿದಂತೆ ನಿಯೋಜಿಸತಕ್ಕದ್ದು.
4. ಈ ರೀತಿ ತೆರೆದ ಉಳಿತಾಯ ಖಾತೆಯನ್ನು 'ಗೌಪ್ಯ ಸೇವಾ ನಿಧಿ' ಯ ಉಪಯೋಗಕ್ಕಾಗಿ ಮಾತ್ರ ಬಳಸತಕ್ಕದ್ದು ಹಾಗೂ ಈ ಖಾತೆಯಲ್ಲಿ ವೈಯಕ್ತಿಕ ವಹಿವಾಟನ್ನಾಗಲೀ ಅಥವಾ ಇನ್ಯಾವುದೇ ವಹಿವಾಟನ್ನಾಗಲೀ ನಡೆಸತಕ್ಕದ್ದಲ್ಲ. ವರ್ಗಾವಣೆ / ನಿವೃತ್ತಿ ಅಥವಾ ಇನ್ಯಾವುದೇ ಅನಿವಾರ್ಯ ಕಾರಣಗಳಿಂದ ಒಬ್ಬ ಅಧಿಕಾರಿಯು ಈ ಜಂಟಿ ಉಳಿತಾಯ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ, ಆ ಅಧಿಕಾರಿಯು ಈ ವಿಚಾರವನ್ನು ಬ್ಯಾಂಕಿನ ಗಮನಕ್ಕೆ ತರತಕ್ಕದ್ದು ಹಾಗೂ ಇವರ ಉತ್ತರಾಧಿಕಾರಿಯ ಮಾದರಿ ಸಹಿಗಳನ್ನು ಬ್ಯಾಂಕಿಗೆ ಒದಗಿಸಿ, ಸದರಿ ಉತ್ತರಾಧಿಕಾರಿಯು ಜಂಟಿ ಖಾತೆಯನ್ನು ಮುಂದುವರಿಸಿ ನಿರ್ವಹಣೆ ಮಾಡತಕ್ಕದ್ದು.
5. ಪ್ರತಿ ಆರ್ಥಿಕ ವರ್ಷದ ಪ್ರಾರಂಭದಲ್ಲಿ ವಾಣಿಜ್ಯ ತೆರಿಗೆಗಳ ಆಯುಕ್ತರು ಸೂಕ್ತ ಲೆಕ್ಕಶೀರ್ಷಿಕೆಯ ಅಡಿಯಲ್ಲಿ ಇದಕ್ಕಾಗಿ ಅನುದಾನವನ್ನು ಒದಗಿಸಲಿದ್ದು, ಜಾರಿಗೊಳಿಸುವ ಪ್ರಾಧಿಕಾರಗಳು ಈ ರೀತಿ ಹಂಚಿಕೆ ಮಾಡಲಾದ ಅನುದಾನವನ್ನು ಖಜಾನೆಯಿಂದ ಸೆಳೆದು ಜಂಟಿ ಉಳಿತಾಯ ಖಾತೆಯಲ್ಲಿ ಜಮೆ ಮಾಡತಕ್ಕದ್ದು ಹಾಗೂ ಮೇಲೆ ತಿಳಿಸಲಾದ ವೆಚ್ಚಗಳನ್ನು ಈ ಲೆಕ್ಕಶೀರ್ಷಿಕೆಯ ಅಡಿಯಲ್ಲಿ ಉಳಿತಾಯ ಖಾತೆಯಿಂದ ಭರಿಸತಕ್ಕದ್ದು.
6. ಜಾರಿಗೊಳಿಸುವ ಪ್ರಾಧಿಕಾರಗಳು ಜಾರಿ ಮತ್ತು ಜಾಗೃತಿ ಕಾರ್ಯಗಳ ಸಂದರ್ಭದಲ್ಲಿ ಉದ್ಭವಿಸುವ ಅನಿರೀಕ್ಷಿತ ವೆಚ್ಚಗಳಾದ ಪ್ರಯಾಣ ವೆಚ್ಚ, ಲೇಖನ ಸಾಮಗ್ರಿಗಳ ಖರೀದಿ, ಖಾಸಗಿ ವಾಹನಗಳನ್ನು ಬಾಡಿಗೆಯ ಮೇಲೆ ಪಡೆಯುವ ವೆಚ್ಚ ಹಾಗೂ ಇತರೇ ಸಂಬಂಧಿತ ವೆಚ್ಚಗಳನ್ನು ರೂ.50,000-00 ಗಳ

ಮಿತಿಗೊಳಪಟ್ಟು ಭರಿಸಬಹುದಾಗಿರುತ್ತದೆ. ರೂ.50,000-00 ಗಳನ್ನು ಮೀರಿದ ಹಾಗೂ ರೂ.1,00,000-00 ಗಳವರೆಗಿನ ವೆಚ್ಚಗಳಿಗೆ ವಾಣಿಜ್ಯ ತೆರಿಗೆಗಳ ಆಯುಕ್ತರಿಂದ ಕಡತದಲ್ಲಿ ಜಾರಿಗೊಳಿಸುವ ಪ್ರಾಧಿಕಾರಗಳು ಅನುಮೋದನೆ ಪಡೆಯಬೇಕು.

7. ಜಾರಿಗೊಳಿಸುವ ಪ್ರಾಧಿಕಾರಗಳು ಖಜಾನೆ-2 ರಲ್ಲಿ ಬಿಲ್ಲು ತಯಾರಿಸಿ (Bill type is CTS 05, Claim type is 'Secret service' and Recipient code is 032) ಸಂಬಂಧಿಸಿದ ಖಜಾನೆಯಿಂದ ಮೊತ್ತವನ್ನು ಸೆಳೆಯತಕ್ಕದ್ದು.
8. ಆರ್ಥಿಕ ವರ್ಷಾಂತ್ಯದಲ್ಲಿ, ಅಂದರೆ ಪ್ರತಿ ವರ್ಷ 31 ನೇ ಮಾರ್ಚಿಯೊಳಗೆ, ಈ ಖಾತೆಯಲ್ಲಿ ಯಾವುದೇ ಮೊತ್ತವು ಉಪಯೋಗಿಸದೇ ಬಾಕಿ ಉಳಿದಿದ್ದಲ್ಲಿ, ಸಂಬಂಧಿಸಿದ ಜಾರಿಗೊಳಿಸುವ ಪ್ರಾಧಿಕಾರಗಳು ಈ ಮೊತ್ತವನ್ನು ಸರ್ಕಾರಕ್ಕೆ 'ಲೆಕ್ಕಶೀರ್ಷಿಕೆ 0006-00-800-0-00 ಇತರೆ ಜಮೆಗಳು' ಖಾತೆಗೆ ಜಮೆ ಮಾಡಿ, ಈ ಕೆಳಕಂಡ ನಮೂನೆಯಲ್ಲಿ ಒಂದು ಪ್ರಮಾಣ ಪತ್ರವನ್ನು ವಾಣಿಜ್ಯ ತೆರಿಗೆಗಳ ಆಯುಕ್ತರಿಗೆ ಸಲ್ಲಿಸುವುದು.

ಪ್ರಮಾಣ ಪತ್ರ

'ಗೌಪ್ಯ ಸೇವೆಗಾಗಿ ನಾನು ಅಥವಾ ನನ್ನ ಅಧಿಕಾರದ ಅಡಿಯಲ್ಲಿ 31ನೇ ಮಾರ್ಚಿ ರ ವರ್ಷಾಂತ್ಯಕ್ಕೆ ವೆಚ್ಚ ಮಾಡಲಾದ ಮೊತ್ತವು ರೂ.....ಆಗಿದ್ದು, ಹಾಗೂ 31ನೇ ಮಾರ್ಚಿಯಂದು ಬಾಕಿ ಉಳಿದ ಶಿಲ್ಕು ರೂ..... ಆಗಿದ್ದು, ಈ ಬಾಕಿ ಶಿಲ್ಕನ್ನು ವರ್ಷದ ಮೊದಲ ಬಿಲ್ಲಿನಲ್ಲಿ ಕಡಿಮೆ ಸೆಳೆಯುವ ಮೂಲಕ ನಾನು ಸದರಿ ಮೊತ್ತವನ್ನು ಹಿಂತಿರುಗಿಸಿರುತ್ತೇನೆ ಎಂದು ಪ್ರಮಾಣೀಕರಿಸುತ್ತೇನೆ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದಾಗಿ ಮೇಲ್ಕಂಡ ಪಾವತಿಗಳನ್ನು ಗೌಪ್ಯ ಸೇವಾ ನಿಧಿಯಿಂದ ಮಾಡಲಾಗಿದೆ ಹಾಗೂ ಈ ವೆಚ್ಚಗಳನ್ನು ಸರಿಯಾಗಿ ನಿರ್ವಹಿಸಲಾಗಿದೆ ಎಂದು ಘೋಷಿಸುತ್ತೇನೆ.'

9. ಜಾರಿಗೊಳಿಸುವ ಪ್ರಾಧಿಕಾರಗಳು ಪ್ರತಿ ವಹಿವಾಟಿಗೆ (ಪ್ರಯಾಣ, ಲೇಖನ ಸಾಮಗ್ರಿ, ಬಹುಮಾನ ಅಥವಾ ಇನ್ಯಾವುದೇ ಸಂಬಂಧಿತ ವೆಚ್ಚಗಳಿಗೆ) ಪ್ರತ್ಯೇಕವಾಗಿ ಸಾದಿಲ್ವಾರು ವಹಿಯನ್ನು ಕೆಳಕಂಡ ನಮೂನೆಯಲ್ಲಿ ನಿರ್ವಹಿಸತಕ್ಕದ್ದು.

ಆರಂಭಿಕ ಶಿಲ್ಕು.

ರೂ.....

ಹಂಚಿಕೆ ಮಾಡಲಾದ ದಿನಾಂಕ

.....

ಬಿಲ್ ಸಂಖ್ಯೆ.

.....

ಮೊತ್ತ ಸೆಳೆದ ದಿನಾಂಕ	ಆರಂಭಿಕ ಶಿಲ್ಕು (ರೂ.)	ವಹಿವಾಟಿನ ಸ್ವರೂಪ	ಸೆಳೆದ ಮೊತ್ತ (ರೂ.)	ಬ್ಯಾಂಕಿನಲ್ಲಿ ಜಮೆಯಾಗಿರುವ ಬಡ್ಡಿ (ಇದ್ದಲ್ಲಿ) (ರೂ.)	ಆಖ್ಯರು ಶಿಲ್ಕು (2-4)+5 (ರೂ.)	ಸ್ಥಳೀಯ ಪ್ರಾಧಿಕಾರದ ಸಹಿ
1	2	3	4	5	6	7

10. ಜೂನ್, ಸೆಪ್ಟೆಂಬರ್, ಡಿಸೆಂಬರ್ ಹಾಗೂ ಮಾರ್ಚಿಗೆ ಅಂತ್ಯವಾಗುವ ಪ್ರತಿ ತ್ರೈಮಾಸಿಕದ ಅಂತ್ಯಕ್ಕೆ ಮೇಲ್ಕಂಡ ವಹಿಯ ಛಾಯಾ ಪ್ರತಿಯನ್ನು ಬ್ಯಾಂಕ್ ಪಾಸ್ ಪುಸ್ತಕದ ಛಾಯಾ ಪ್ರತಿಯೊಂದಿಗೆ ಜುಲೈ, ಅಕ್ಟೋಬರ್, ಜನವರಿ ಮತ್ತು ಏಪ್ರಿಲ್ ಮಾಹೆಗಳಲ್ಲಿ ನಡೆಯುವ ವಾಣಿಜ್ಯ ತೆರಿಗೆಗಳ ಆಯುಕ್ತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಲ್ಲಿಸತಕ್ಕದ್ದು. ಒಂದು ವೇಳೆ ಯಾವುದೇ ಕಾರಣಕ್ಕೆ ಪ್ರಗತಿ ಪರಿಶೀಲನಾ ಸಭೆಯು ಆ ಮಾಹೆಗಳಲ್ಲಿ ನಡೆಯದಿದ್ದಲ್ಲಿ, ನಂತರದ ಮಾಹೆಯಲ್ಲಿ ಸಲ್ಲಿಸತಕ್ಕದ್ದು.

11. ವಾಣಿಜ್ಯ ತೆರಿಗೆಗಳ ಆಯುಕ್ತರ ಕಛೇರಿಯ ಹಿರಿಯ ಲೆಕ್ಕಾಧಿಕಾರಿಗಳು ಜಾರಿಗೊಳಿಸುವ ಪ್ರಾಧಿಕಾರಗಳು ಭರಿಸಿದ ವೆಚ್ಚಕ್ಕೆ ಸಂಬಂಧಿಸಿದಂತೆ ಒಂದು ಕ್ರೋಡೀಕೃತ ವರದಿಯನ್ನು ತಯಾರಿಸಿ, ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು

(ಕೇಂದ್ರ ಕಛೇರಿ-1) ರವರ ಮೂಲಕ ಅವಗಾಹನೆಗಾಗಿ ವಾಣಿಜ್ಯ ತೆರಿಗೆಗಳ ಆಯುಕ್ತರಿಗೆ ಸಲ್ಲಿಸುವುದು ಹಾಗೂ ಸಾದಿಲ್ವಾರು ವೆಚ್ಚದ ಸಂಹಿತೆ, 1958 (MCE) ರಲ್ಲಿ ನಿಗದಿಪಡಿಸಿರುವಂತೆ ಸದರಿ ವರದಿಯನ್ನು ಮಹಾಲೇಖಪಾಲರಿಗೆ ಸಲ್ಲಿಸುವುದು.

ಆ. ಮಾಹಿತಿದಾರರಿಗೆ ಬಹುಮಾನ :

1. ಸರ್ಕಾರವು ವಿವಿಧ ಹಂತಗಳ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಮಾಹಿತಿದಾರರಿಗೆ ಬಹುಮಾನದ ಮೊತ್ತವನ್ನೂ ಸಹ ಉಲ್ಲೇಖಿತ ಸರ್ಕಾರಿ ಆದೇಶದಲ್ಲಿ ಮಂಜೂರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಹ ನಿಗದಿಪಡಿಸಿದ್ದು, ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

ಕ್ರ. ಸಂ.	ತೆರಿಗೆ ವಂಚನೆ ಮೊತ್ತ	ಬಹುಮಾನದ ಮೊತ್ತ	ಬಹುಮಾನವನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರ	ಕಾರ್ಯವಿಧಾನ
ವಂಚಿತ ತೆರಿಗೆ ಮೊತ್ತವು ವಸೂಲಾಗುವ ಮೊದಲು				
1.	ರೂ.1 ಕೋಟಿಗಿಂತ ಕಡಿಮೆ	ರೂ.3000/- ರಿಂದ ರೂ.10000/-	ಜಾರಿಗೊಳಿಸುವ ಪ್ರಾಧಿಕಾರಗಳು	ತೆರಿಗೆ ವಂಚನೆಯನ್ನು ಖಚಿತಪಡಿಸಿ ಕೊಂಡು, ಜಾರಿಗೊಳಿಸುವ ಪ್ರಾಧಿಕಾರಗಳು ತೆರಿಗೆ ವಸೂಲಾಗುವ ಮೊದಲೇ ಬಹುಮಾನವನ್ನು ಮಂಜೂರು ಮಾಡಬಹುದು.
2	ರೂ.1 ಕೋಟಿಯಿಂದ ರೂ.5 ಕೋಟಿಯವರೆಗೆ	ರೂ.10,000/- ರಿಂದ ರೂ.25,000/-	ಜಾರಿಗೊಳಿಸುವ ಪ್ರಾಧಿಕಾರಗಳು	ತೆರಿಗೆ ವಂಚನೆಯನ್ನು ಖಚಿತಪಡಿಸಿ ಕೊಂಡು, ಜಾರಿಗೊಳಿಸುವ ಪ್ರಾಧಿಕಾರಗಳು ತೆರಿಗೆ ವಸೂಲಾಗುವ ಮೊದಲೇ ಬಹುಮಾನವನ್ನು ಮಂಜೂರು ಮಾಡಬಹುದು.
ವಂಚಿತ ತೆರಿಗೆ ಮೊತ್ತವು ವಸೂಲಾದ ನಂತರ				
3	ರೂ.1 ಕೋಟಿಯಿಂದ ರೂ.5 ಕೋಟಿಯವರೆಗೆ	ರೂ.25,000/- ರಿಂದ ರೂ.50,000/-	ಜಾರಿಗೊಳಿಸುವ ಪ್ರಾಧಿಕಾರಗಳು	ತನಿಖಾ ಪ್ರಕ್ರಿಯೆ ಪೂರ್ಣಗೊಂಡು ವಂಚಿತ ತೆರಿಗೆ ಮೊತ್ತ ವಸೂಲಾದ ನಂತರ (ಮೊದಲೇ ಮಂಜೂರಾಗಿರುವ ಬಹುಮಾನ ಮೊತ್ತ ಕಳೆದು)
4	ರೂ.5 ಕೋಟಿಯಿಂದ ರೂ.10 ಕೋಟಿಯವರೆಗೆ	ರೂ.50,000/- ರಿಂದ ರೂ.1,00,000/-	ವಾಣಿಜ್ಯ ತೆರಿಗೆಗಳ ಆಯುಕ್ತರು	ತನಿಖಾ ಪ್ರಕ್ರಿಯೆ ಪೂರ್ಣಗೊಂಡು ವಂಚಿತ ತೆರಿಗೆ ಮೊತ್ತ ವಸೂಲಾದ ನಂತರ, ಆಯುಕ್ತರಿಂದ ರಚಿಸಲ್ಪಟ್ಟ ಸಮಿತಿಯ ಶಿಫಾರಸ್ಸಿನನ್ವಯ.
5	ರೂ.10 ಕೋಟಿ ಮತ್ತು ಮೇಲ್ಪಟ್ಟು	ರೂ.1,00,000/- ರಿಂದ ರೂ.25,00,000/-	ಸರ್ಕಾರ	ಸರ್ಕಾರವು ಪ್ರಧಾನ ಕಾರ್ಯದರ್ಶಿ (ಆಯವ್ಯಯ ಮತ್ತು ಸಂಪನ್ಮೂಲ), ಆರ್ಥಿಕ ಇಲಾಖೆ ಇವರ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಲಿದೆ.

2. ಒಂದು ಕೋಟಿ ರೂಪಾಯಿಗಳವರೆಗಿನ ಸಂಭಾವ್ಯ ವಂಚಿತ ತೆರಿಗೆ ಮೊತ್ತಕ್ಕೆ ಸಂಬಂಧಿಸಿದಂತೆ, ಜಾರಿಗೊಳಿಸುವ ಪ್ರಾಧಿಕಾರಗಳು ಮಂಜೂರು ಮಾಡಬಹುದಾದ ಬಹುಮಾನದ ಕನಿಷ್ಠ ಮೊತ್ತವು ರೂ.3,000/- ಗಳಾಗಿದ್ದು, ಗರಿಷ್ಠ ಮೊತ್ತವು ರೂ.10,000/- ಗಳಾಗಿದೆ. ಈ ಮೊತ್ತವು ತೆರಿಗೆ ವಂಚನೆಯ ಮೊತ್ತವು ವಸೂಲಾಗುವ ಮೊದಲು ಅಥವಾ ನಂತರ ಮಾಹಿತಿದಾರರಿಗೆ ನೀಡಬಹುದಾದ ಗರಿಷ್ಠ ಮೊತ್ತವಾಗಿದೆ. ಆದಾಗ್ಯೂ, ಈ ರೀತಿ ಬಹುಮಾನದ ಮೊತ್ತವನ್ನು ಮಂಜೂರು ಮಾಡುವ ಸಮಯದಲ್ಲಿ ವಂಚಿತ ತೆರಿಗೆಯ ವಸೂಲಾತಿಯ ಸಂಭವನೀಯತೆಯನ್ನು ಸಂಬಂಧಿಸಿದ ಪ್ರಾಧಿಕಾರಗಳು ಗಮನದಲ್ಲಿಟ್ಟುಕೊಂಡಿರಬೇಕು.
3. ಕನಿಷ್ಠ ಒಂದು ಕೋಟಿ ರೂಪಾಯಿಗಳಿಂದ ಗರಿಷ್ಠ 5 ಕೋಟಿ ರೂಪಾಯಿಗಳವರೆಗಿನ ವಂಚಿತ ತೆರಿಗೆ ಮೊತ್ತಕ್ಕೆ ಸಂಬಂಧಿಸಿದಂತೆ, ವಂಚಿತ ತೆರಿಗೆ ಮೊತ್ತವು ವಸೂಲಾಗುವ ಮೊದಲು ಜಾರಿಗೊಳಿಸುವ ಪ್ರಾಧಿಕಾರಗಳು ಮೇಲಿನ ತ :ಖ್ತಿಯ ಕ್ರಮ ಸಂಖ್ಯೆ.2 ರಂತೆ ಮಂಜೂರು ಮಾಡಬಹುದಾದ ಪ್ರಾರಂಭಿಕ ಕನಿಷ್ಠ ಬಹುಮಾನದ ಮೊತ್ತವು ರೂ.10,000/- ಗಳಾಗಿದ್ದು, ಗರಿಷ್ಠ ಮೊತ್ತವು ರೂ.25,000/- ಗಳಾಗಿದೆ. ಆದಾಗ್ಯೂ, ಈ ರೀತಿ ಬಹುಮಾನದ ಮೊತ್ತವನ್ನು ಮಂಜೂರು ಮಾಡುವ ಸಮಯದಲ್ಲಿ ವಂಚಿತ ತೆರಿಗೆಯ ವಸೂಲಾತಿಯ ಸಂಭವನೀಯತೆಯನ್ನು ಸಂಬಂಧಿಸಿದ ಪ್ರಾಧಿಕಾರಗಳು ಗಮನದಲ್ಲಿಟ್ಟುಕೊಂಡಿರಬೇಕು.
4. ವಂಚಿತ ತೆರಿಗೆ ಮೊತ್ತವು ರೂ.5 ಕೋಟಿಯಿಂದ 10 ಕೋಟಿಯ ಮಿತಿಯಲ್ಲಿರುವ ಪ್ರಕರಣಗಳಲ್ಲಿ, ಪ್ರಾರಂಭಿಕವಾಗಿ ಯಾವುದೇ ಬಹುಮಾನದ ಮೊತ್ತವನ್ನು ಮಂಜೂರು ಮಾಡುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ವಾಣಿಜ್ಯ ತೆರಿಗೆಗಳ ಆಯುಕ್ತರು ಮಂಜೂರಾತಿ ಪ್ರಾಧಿಕಾರವಾಗಿದ್ದು, ತನಿಖಾ ಪ್ರಕ್ರಿಯೆಯು ಮುಗಿದು ವಂಚಿತ ತೆರಿಗೆಯ ಮೊತ್ತವು ಸಂಪೂರ್ಣವಾಗಿ ವಸೂಲಾದ ನಂತರ ಜಾರಿಗೊಳಿಸುವ ಪ್ರಾಧಿಕಾರಗಳು ವಾಣಿಜ್ಯ ತೆರಿಗೆಗಳ ಆಯುಕ್ತರಿಗೆ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು. ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರುಗಳ ಸಮಿತಿಯು ಪ್ರಸ್ತಾವನೆಯನ್ನು ಪರಿಶೀಲಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕೇಂದ್ರ ಕಛೇರಿ-1) ಸಮಿತಿಯ ಮುಖ್ಯಸ್ಥರಾಗಿದ್ದು, ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಮತ್ತು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕಾರ್ಯನೀತಿ ಮತ್ತು ಕಾನೂನು) ಇವರುಗಳು ಸಮಿತಿಯ ಸದಸ್ಯರಾಗಿರುತ್ತಾರೆ. ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಇವರು ಸಮಿತಿಯ ಸಂಚಾಲಕರಾಗಿದ್ದು, ಕಡತವು ಇವರ ಶಾಖೆಯಲ್ಲಿಯೇ ನಿರ್ವಹಿಸಲ್ಪಡುತ್ತದೆ. ಒಂದು ವೇಳೆ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಅಥವಾ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕಾರ್ಯನೀತಿ ಮತ್ತು ಕಾನೂನು) ಇವರು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕೇಂದ್ರ ಕಛೇರಿ-1) ಇವರಿಗಿಂತ ಜೇಷ್ಠತೆಯಲ್ಲಿ ಹಿರಿಯರಾಗಿದ್ದಲ್ಲಿ, ಜೇಷ್ಠತೆಯಲ್ಲಿ ಹಿರಿಯರಾದ ಅಪರ ಆಯುಕ್ತರು ಸಮಿತಿಯ ಮುಖ್ಯಸ್ಥರಾಗಿ, ಸಭೆಯನ್ನು ನಡೆಸತಕ್ಕದ್ದು. ಒಂದು ವೇಳೆ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಇವರು ಉಳಿದ ಇಬ್ಬರು ಅಪರ ಆಯುಕ್ತರುಗಳಿಗಿಂತ ಜೇಷ್ಠತೆಯಲ್ಲಿ ಹಿರಿಯರಾಗಿದ್ದಲ್ಲಿ, ಸಮಿತಿಯ ಮುಖ್ಯಸ್ಥರು ಹಾಗೂ ಸಂಚಾಲಕರಾಗಿರಲಿದ್ದಾರೆ. ಈ ಸಮಿತಿಯು ಶಿಫಾರಸ್ಸನ್ನು ಪರಿಶೀಲಿಸಿ, ಮಾಹಿತಿಯ ವಿಶ್ವಸಾರ್ವತ್ರಿಕತೆ, ತನಿಖೆಯ ಕಾನೂನಾತ್ಮಕ ಅಂಶಗಳು ಹಾಗೂ ಇತರೆ ವಿವರಗಳನ್ನು ಆಧರಿಸಿ, ಮಾಹಿತಿದಾರರಿಗೆ ಬಹುಮಾನ ಮೊತ್ತದ ಮಂಜೂರಾತಿಯನ್ನು ಮಾಡಬೇಕೆ ಬೇಡವೇ ಎಂಬ ಬಗ್ಗೆ ವಾಣಿಜ್ಯ ತೆರಿಗೆಗಳ ಆಯುಕ್ತರಿಗೆ ವರದಿಯನ್ನು ಸಲ್ಲಿಸತಕ್ಕದ್ದು. ವಾಣಿಜ್ಯ ತೆರಿಗೆಗಳ ಆಯುಕ್ತರ ಅನುಮೋದನೆಯ ನಂತರ, ಸಂಬಂಧಿಸಿದ ಜಾರಿಗೊಳಿಸುವ ಪ್ರಾಧಿಕಾರಗಳು ಬಹುಮಾನದ ಮೊತ್ತವನ್ನು ಆಯುಕ್ತರು ಅನುಮೋದಿಸಿದಂತೆ ಪೂರ್ಣ ಪ್ರಮಾಣದಲ್ಲಿ ಮಂಜೂರು ಮಾಡಬಹುದಾಗಿರುತ್ತದೆ.
5. ವಂಚಿತ ತೆರಿಗೆ ಮೊತ್ತವು ರೂ.10 ಕೋಟಿಗಿಂತ ಹೆಚ್ಚಿರುವ ಪ್ರಕರಣಗಳಲ್ಲಿ, ಪ್ರಾರಂಭಿಕವಾಗಿ ಯಾವುದೇ ಬಹುಮಾನದ ಮೊತ್ತವನ್ನು ಮಂಜೂರು ಮಾಡುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ತನಿಖಾ ಪ್ರಕ್ರಿಯೆಯು ಮುಗಿದು ವಂಚಿತ ತೆರಿಗೆಯ ಸಂಪೂರ್ಣವಾಗಿ ವಸೂಲಾದ ನಂತರ ಜಾರಿಗೊಳಿಸುವ ಪ್ರಾಧಿಕಾರಗಳು ವಾಣಿಜ್ಯ ತೆರಿಗೆಗಳ ಆಯುಕ್ತರಿಗೆ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು. ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರುಗಳ

ಸಮಿತಿಯು ಪ್ರಸ್ತಾವನೆಯನ್ನು ಪರಿಶೀಲಿಸತಕ್ಕದ್ದು. ಸಾಮಾನ್ಯ ಸಂದರ್ಭಗಳಲ್ಲಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕೇಂದ್ರ ಕಛೇರಿ-1) ಸಮಿತಿಯ ಮುಖ್ಯಸ್ಥರಾಗಿದ್ದು, ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಮತ್ತು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕಾರ್ಯನೀತಿ ಮತ್ತು ಕಾನೂನು) ಇವರುಗಳು ಸಮಿತಿಯ ಸದಸ್ಯರಾಗಿರುತ್ತಾರೆ. ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಇವರು ಸಮಿತಿಯ ಸಂಚಾಲಕರಾಗಿದ್ದು, ಕಡತವು ಇವರ ಶಾಖೆಯಲ್ಲಿಯೇ ನಿರ್ವಹಿಸಲ್ಪಡುತ್ತದೆ. ಒಂದು ವೇಳೆ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಅಥವಾ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕಾರ್ಯನೀತಿ ಮತ್ತು ಕಾನೂನು) ಇವರು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಕೇಂದ್ರ ಕಛೇರಿ-1) ಇವರಿಗಿಂತ ಜೇಷ್ಠತೆಯಲ್ಲಿ ಹಿರಿಯರಾಗಿದ್ದಲ್ಲಿ, ಜೇಷ್ಠತೆಯಲ್ಲಿ ಹಿರಿಯರಾದ ಅಪರ ಆಯುಕ್ತರು ಸಮಿತಿಯ ಮುಖ್ಯಸ್ಥರಾಗಿ, ಸಭೆಯನ್ನು ನಡೆಸತಕ್ಕದ್ದು. ಒಂದು ವೇಳೆ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಲೆಕ್ಕಪರಿಶೋಧನೆ) ಇವರು ಉಳಿದ ಇಬ್ಬರು ಅಪರ ಆಯುಕ್ತರುಗಳಿಗಿಂತ ಜೇಷ್ಠತೆಯಲ್ಲಿ ಹಿರಿಯರಾಗಿದ್ದಲ್ಲಿ, ಸಮಿತಿಯ ಮುಖ್ಯಸ್ಥರು ಹಾಗೂ ಸಂಚಾಲಕರಾಗಿರಲಿದ್ದಾರೆ. ಈ ಸಮಿತಿಯು ಶಿಫಾರಸ್ಸನ್ನು ಪರಿಶೀಲಿಸಿ, ಮಾಹಿತಿಯ ವಿಶ್ವಾಸಾರ್ಹತೆ, ತನಿಖೆಯ ಕಾನೂನಾತ್ಮಕ ಅಂಶಗಳು ಹಾಗೂ ಇತರೆ ವಿವರಗಳನ್ನು ಆಧರಿಸಿ, ಮಾಹಿತಿದಾರರಿಗೆ ಬಹುಮಾನದ ಮೊತ್ತವನ್ನು ಮಂಜೂರು ಮಾಡುವ ಅವಶ್ಯಕತೆ ಇದ್ದಲ್ಲಿ, ಸರ್ಕಾರದ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಬಗ್ಗೆ ಶಿಫಾರಸ್ಸು ಮಾಡತಕ್ಕದ್ದು.

6. ಜಾಗೃತಿ ಕಾರ್ಯದಲ್ಲಿ ಪತ್ತೆ ಹಚ್ಚಿದ ದಂಡದ ಶೇಕಡಾ 2 ರಷ್ಟನ್ನು ರೂ.25,000/- ಗಳ ಗರಿಷ್ಠ ಮಿತಿಗೆ ಒಳಪಟ್ಟು ಮಾಹಿತಿದಾರರಿಗೆ ಜಾರಿಗೊಳಿಸುವ ಪ್ರಾಧಿಕಾರಗಳು ಮಂಜೂರು ಮಾಡಬಹುದಾಗಿರುತ್ತದೆ.

ಇ. 2018-19 ರ ಆರ್ಥಿಕ ವರ್ಷದಲ್ಲಿ ರೂ.15,00,000-00 ಗಳನ್ನು ಜಾರಿಗೊಳಿಸುವ ಪ್ರಾಧಿಕಾರಗಳಿಗೆ ಹಂಚಿಕೆ :

1. ಸರ್ಕಾರವು ರೂ.15,00,000-00 ಗಳ ಮೊತ್ತದ 'ಗೌಪ್ಯ ಸೇವಾ ನಿಧಿ' (Secret Services Fund) ಯನ್ನು ಅನುಮೋದಿಸಿದ್ದು, ಇದನ್ನು 2018-19 ನೇ ಸಾಲಿನಲ್ಲಿ ಉದ್ಭವಿಸುವ ಅನಿರೀಕ್ಷಿತ ವೆಚ್ಚಗಳಿಗೆ ಹಾಗೂ ಮಾಹಿತಿದಾರರಿಗೆ ಬಹುಮಾನ ನೀಡುವ ಸಲುವಾಗಿ ಹಂಚಿಕೆ ಮಾಡಲು ಅಧಿಕಾರ ನೀಡಿರುತ್ತದೆ. ಈ ರೀತಿ ನೀಡಲಾದ ಮೊತ್ತವನ್ನು ಜಾರಿಗೊಳಿಸುವ ಪ್ರಾಧಿಕಾರಗಳಿಗೆ ಕೆಳಕಂಡಂತೆ ಮರುಹಂಚಿಕೆ ಮಾಡಲಾಗಿದೆ.

ಕ್ರ. ಸಂ.	ವಿಭಾಗ	ಹಂಚಿಕೆ ಮಾಡಲಾದ ಮೊತ್ತ (ರೂ. ಲಕ್ಷಗಳಲ್ಲಿ)	ಸ್ವೀಕೃತಿದಾರರ ಗುರುತು ಸಂಖ್ಯೆ(Recipient ID)
1	2	3	4
1	ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಜಾರಿ), ದಕ್ಷಿಣ ವಲಯ, ಬೆಂಗಳೂರು	5,00,000/-	3200756103
2	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾಗೃತಿ), ಬೆಂಗಳೂರು	2,00,000/-	3200737096
3	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಮೈಸೂರು	1,00,000/-	3200737108
4	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಪಶ್ಚಿಮ ವಲಯ, ಮಂಗಳೂರು	1,00,000/-	3200756269
5	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಮಲೆನಾಡು ವಿಭಾಗ, ಶಿವಮೊಗ್ಗ	1,00,000/-	3200740719

6	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಉತ್ತರ ವಲಯ, ಬೆಳಗಾವಿ	2,00,000/-	3200740728
7	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಹುಬ್ಬಳ್ಳಿ	1,00,000/-	3200740725
8	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಕೇಂದ್ರ ವಲಯ, ಬಳ್ಳಾರಿ	1,00,000/-	3200740734
9	ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಜಾರಿ), ಕಲಬುರಗಿ	1,00,000/-	3200740731

2. ವೆಚ್ಚಗಳನ್ನು 2018-19 ನೇ ಸಾಲಿಗೆ '2043-00-001-0-01-015 Subsidiary Expenses' ಲೆಕ್ಕಶೀರ್ಷಿಕೆ ಅಡಿಯಲ್ಲಿ ಒದಗಿಸಿರುವ ಅನುದಾನದಲ್ಲಿ ಭರಿಸುವುದು.

ಈ) ಸಾಮಾನ್ಯ ಮಾರ್ಗಸೂಚಿಗಳು :

1. ಗೌಪ್ಯ ಸೇವಾ ವೆಚ್ಚ ಲೆಕ್ಕಪರಿಶೋಧನಾ ಪ್ರಾಧಿಕಾರಿಗಳ ಪರಿಶೀಲನೆಗೆ ಒಳಪಡತಕ್ಕದ್ದಲ್ಲ.
2. ತೆರಿಗೆ ವಂಚನೆಯ ಮಾಹಿತಿದಾರರಿಗೆ ಬಹುಮಾನ ನೀಡುವ ಮಾರ್ಗಸೂಚಿಗಳನ್ನು ಒಳಗೊಂಡಿದ್ದ ಸರ್ಕಾರಿ ಆದೇಶ ಸಂಖ್ಯೆ : ಎಫ್‌ಡಿ 28 ಸಿಎಸ್‌ಎಲ್ 2017, ದಿನಾಂಕ : 03.01.2018 ನ್ನು ಸರ್ಕಾರವು ಹಿಂಪಡೆದಿದ್ದು, ಉಲ್ಲೇಖದಲ್ಲಿನ ಸರ್ಕಾರಿ ಆದೇಶದಲ್ಲಿನ ಮಾರ್ಗಸೂಚಿಗಳು ಹಾಗೂ ಈ ಆದೇಶದಲ್ಲಿನ ಸೂಚನೆಗಳು ಇನ್ನು ಮುಂದೆ ಜಾರಿಯಲ್ಲಿರುತ್ತವೆ.
3. ಈ ಯೋಜನೆಯ ಜಾರಿಯಲ್ಲಿ ಉದ್ಭವಿಸಬಹುದಾದ ಕ್ಲಿಷ್ಟತೆಗಳನ್ನು ಪರಿಹರಿಸಲು ವಾಣಿಜ್ಯ ತೆರಿಗೆಗಳ ಆಯುಕ್ತರು ಅಧಿಕಾರಯುಕ್ತರಾಗಿರುತ್ತಾರೆ. ಈ ಆದೇಶದಲ್ಲಿನ ಯಾವುದೇ ಕಾರ್ಯವಿಧಾನ ಹಾಗೂ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಯಾವುದೇ ಕ್ಲಿಷ್ಟತೆ ಕಂಡುಬಂದಲ್ಲಿ, ಅವುಗಳನ್ನು ವಾಣಿಜ್ಯ ತೆರಿಗೆಗಳ ಆಯುಕ್ತರ ಗಮನಕ್ಕೆ ಸ್ಪಷ್ಟೀಕರಣಕ್ಕಾಗಿ ತರುವ ಮೂಲಕ ಪರಿಹಾರ ಪಡೆಯಬಹುದಾಗಿರುತ್ತದೆ.
4. 'ಗೌಪ್ಯ ಸೇವಾ ನಿಧಿ' ಯನ್ನು ಕರ್ನಾಟಕ ಆರ್ಥಿಕ ಸಂಹಿತೆ, 1958 ರಲ್ಲಿ ನಿಗದಿಪಡಿಸಿರುವ ಮೂಲಭೂತ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಿವೇಚನೆಯಿಂದ ಬಳಸತಕ್ಕದ್ದು.
5. ಜಾರಿಗೊಳಿಸುವ ಪ್ರಾಧಿಕಾರಗಳಿಗೆ ಹಿಂದಿನ ಕಂಡಿಕೆ 'ಇ' ನಲ್ಲಿನ ತಃಖ್ತಿಯಲ್ಲಿ ಹಂಚಿಕೆ ಮಾಡಲಾಗಿರುವ ಮೊತ್ತವನ್ನು ರಿಸಿಪಿಯಂಟ್ ಕೋಡ್ 032 (Recipient code 032) ಅಡಿಯಲ್ಲಿ ತಃಖ್ತಿಯ ಅಂಕಣ 4 ರಲ್ಲಿ ನೀಡಲಾಗಿರುವ ರಿಸಿಪಿಯಂಟ್ ಐಡಿ (Recipient ID) ಬಳಸಿ, ಗೌಪ್ಯ ಸೇವಾ ವೆಚ್ಚಗಳಿಗೆ ಮಾತ್ರ ಬಳಸತಕ್ಕದ್ದು.
6. ಮೇಲಿನ ಎಲ್ಲಾ ಮಾರ್ಗಸೂಚಿಗಳು, ಕಾರ್ಯವಿಧಾನಗಳು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.


(ಎಂ.ಎಸ್.ಶ್ರೀಕರ್)

ವಾಣಿಜ್ಯ ತೆರಿಗೆಗಳ ಆಯುಕ್ತರು
ಕರ್ನಾಟಕ, ಬೆಂಗಳೂರು

ಶ್ರೀಕರ್. ಎಂ.ಎಸ್., ಭಾ.ಆ.ಸೇ.,
ವಾಣಿಜ್ಯ ತೆರಿಗೆಗಳ ಆಯುಕ್ತರು
(ಕರ್ನಾಟಕ), ಬೆಂಗಳೂರು.

ಇವರಿಗೆ,
ರಾಜ್ಯದಲ್ಲಿನ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ.